

Bombay Stock Exchange Limited Phiroze Jeejeebhoy Towers Dalal Street Mumbai 400 001

Sir/Madam,

Ref: Scrip code: 530431

Sub: Submission of copies of newspaper publications under Regulation 47 (1) of the SEBI

(Listing Obligations and Disclosure Requirements) Regulations, 2015

Pursuant to the provisions of Regulation 47(1) of SEBI (LODR) Regulations, 2015; please find attached newspaper publications regarding unaudited financial results for the quarter and nine months ended December 31, 2019.

(i) English: Business Standard

(ii) Kannada: e- Sanje

Request to kindly take the same on record and oblige.

Thanking you,

Yours faithfully, For ADOR FONTECH LIMITED

Sanath Kumar D Rao Asst. Company Secretary



Rating firms move RBI, Sebi over default disclosure rule

Raters seek clarity on 'default' definition, highlight discrepancy between bond- and bank-default norms

SAMIE MODAK & SUBRATA PANDA

redit-rating agencies (CRAs) have approached the Securities and Exchange Board of India (Sebi) and the Reserve Bank of India (RBI), raising the red flag over the new norms on disclosures of bank loan defaults by

listed companies.
Sources said CRAs highlighted the

listed companies.

Sources said CRAs highlighted the differential disclosure norms for bond and bank-loan defaults could lead to information asymmetry and affect the rating process, leaving scope for manipulation.

At present, any default of interest or principal repayment in the case of bonds is reported immediately. However, in the case of bonds is reported immediately. However, in the case of bank loans, companies are given a 30-day grace period before the disclosure norms kick in.

"To ensure smooth implementation, there has to be uniformity between bank- and bond-default disclosure norms. The discrepancy between the two could lead to complications for rating agencies, which are expected to take cognizance of any kind of default and immediately take rating action," said an official with a rating agency.

Rating agencies fear they could be pulled up if their rating action changes 30 days after the default when a company makes the disclosure.

Industry players said Sebi and the RBI would have to come together to iron out these issues.

Sebi in 2017 issued a circular direct-

RBI would have to come together to iron out these issues.

Sebi in 2017 issued a circular directing companies to report any bank default within 24 hours. However, following an industry backlash, the regulator withdrew the circular.

The market regulator in November asked companies to disclose to shareholders if they were in default for 30 days. The new norms were aimed at cushioning companies that missed cushioning companies that missed deadlines due to technical factors.

CAMPUS TALK

AITIOSACT INSTITUTE OF AUVAILCEU

AirioSaca Institute of Advanced Management Studies
- Harinar, conducted an Alumni meet "Samarway
2020" on 11th January 2020. More than 150
Alumni attended the meet. Dr. Biplab Kumar Bisol
Dr. V S Pai inaugurated the function. In the
welcome speech given by Dr. Bisvral, he emphasized on
a better connect among alumni and present students for
transfer of industry interface of the institution. Alumni
from various batches interacted with current students
and shared their experiences, guided how to face the
interviews, their expectations and opportunities in the
present market situation. Various activities were organized during the event. The event was a great success in its

t a recent meeting held in the University, the National Chairman of Youth Hosteds Association to The Hosted Association of The Hosted Association and The Standard Association and The Hosted Association and December 1997. The H

VOICING CONCERNS CRAs seek clarification on the definition of default Industry players expect both the regulators to come together on the issue Rating agencies have been criticised in the past over certain cases of default ■ Sebi issued one-day default circular in 2017, but withdrew it later In November last year, it came up with new 30-day loan default norms

"The implementation of Sebi's proposal could require enabling language in the agreement to provide CRAs with timely information regarding the defaults on borrowing. In some cases the

cases, the information shared may not give a complete picture, making it challengi MOIN LADHA, PARTNER, KHAITAN & CO

"For a cash-credit account, there could be temporary factors, such as mis-match in flows, leading to 'default'. However, this can be rectified in a matter of days. Hence, Sebi provides a month's time to companies to inform exchanges," explained V G Kannan, former managing director, Indian Banks' Association.

Karan Mitroo, partner, L&L Partners, said a 30-day period to prevent a "technical default' did not have to be disclosed because "it may not necessarily represent the true picture and may lead to negative sentiment about a perfectly For a cash-credit account, there

to negative sentiment about a perfectly

financially sound company".

Sources said CRAs had sought tweaking the definition of "default" to differ-

entiate between an actual default and a technical default. Kannan said this concept was unique for India. "India is the only country where we

have got this cash-credit system. It's all term loans for others, where one-day default is a default. And in the case of cash credit, there is this concept of inflows and outflows and the RBI possibly is feeling that if there is a default in the cash-credit system, it cannot be treated as a permanent default," he

said.

Moin Ladha, partner, Khaitan & Co, said there had to be some safeguards for CRAs.

"The implementation of Sebi's

proposal could require enabling language in the agreement to provide CRAs with timely information regarding the defaults on borrowing. In some cases, the

on borrowing. In some cases, the information shared may not give a complete picture, making it challenging for CRAs to take a decision," he said.
Industry players say the rating agencies have sought wide-ranging clarification from the RBI and Seb it ounderstand how the new rules could affect their rating.

The move comes at a time when rating firms are feeling efficient ware their forms.

ing firms are facing criticism over their handling cases where default by top-rated issuers had stunned the Street.

Most rating agencies refused to comment on the issue.

NON-LIFE INSURERS SEE 15% GROWTH IN PREMIUMS

GROSS PREMIUM UNDERWRITTEN BY NON-LIFE INSURERS



15 per cent growth in gross premiums underwritten at ₹1.42 trillion in April-December 2019, against ₹1.23 trillion in the same period last fiscal year. While the gross premiums underwritten by private nonlife insurers grew by 17 per cent to ₹69,488 crore, that of the state-owned non-life insurers grew by 12 per cent YoY to ₹62,954 crore. On a standalone ₹62,954 crore. Un a standalone basis, the health insurers showed impressive growth, with gross premiums rising 32 per cent to ₹9,677.02 crore in the period versus ₹7,314.41 crore inyear-ago period. SUBRATA PANDA

INDUSTRY TOTAL ** ₹1.23 trn

Private insurers 3,874.58 4.867,66 6,776.0 5,267.7 1,155.32 39.0 36.0 MARINE 1.431.38 1.294.4 ENGINEERING 9.0 8.0 1,029.8 914.28 19.608.54 MOTOR 18.0 -4.0 18,818.31 16,649.20 HEALTH 9,915.46 18,035.25 11,692.0 6,197.82 24.13 12,527.42 7.0 74.0 174.74 CREDIT GUARNATEE 7.0 187.31 AVIATION 40 25.0 100.05 350.99 1,284.88 1,480.23 2,320.37 2,452.47 644.35 HABILITY 0 15.0 646.65 1,070.57 PERSONAL ACCIDENT -9.0 970.51 11.0 -8.0 59,512.75 69,488.0 17.0 TOTAL

Irdai issues norms to help group policyholders of merging PSBs

Regulatory Development Authority of India (Irdai) has

Development Authority of India (Irdai) has come up with guidelines to protect the interests of group insurance policyholders of merging state-run banks.

The regulator said upon the merger of public sector banks (PSBs, group health insurance policies of customers of the merged banks shall continue to be serviced by the insurer till the end of the policy period.

"The insurance companies shall make suitable arrangements with the acquiring

suitable arrangements with the acquiring banks to this effect," said Irdai. It has also said the arrangements of the merged banks can be continued with the

respective insurance companies for a period of twelve months from the date of merger, subject to willingness of the acquiring bank to function as the corporate agent for the respective insurance firms.

Irdia has said a bank in its capacity as a group organiser may have group insurance arrangements with any number of insurance firms. Also, at the end of the current policy period of the group policy, the acquiring bank may continue with the same group insurance policy with the same insurance firm. And, the acquiring bank may also simultaneously continue to have insurance powerage for its existing customs are according to the continue of the contin insurance coverage for its existing customers with its insurance firm. The acquir-

ing bank can offer this insurance coverage to the customers of the merged bank with

Lotus Eye Hospital and Institute Limited CIN No.: L85110TZ1997PLC007783 770/12. Avinashi Road.

NOTICE

and Corporation Bank. Union Bank has a 25.10 per cent stake in Star Union Dai-Ichi Life Insurance, while Andhra Bank has 30 per cent in IndiaFirst Life Insurance. The bank will have to choose between Star Union Dai-Ichi and IndiaFirst after the

Union Dai-ten and indial-rist after the merger comes into effect.

Similarly, Punjab National Bank (PNB), Oriental Bank of Commerce (OBC), and United Bank of India will merge into one, with PNB as the anchor bank. PNB has 30 per cent in PNB Metilife and OBC has 23 per cent in Canara HSBC OBC Life Insurance.

Syndicate Bank will merge into Canara Bank and Indian Bank will absorb Allahabad Bank. Canara Bank has 51 per cent in Canara HSBC OBC Life.

ONTEC

Ador Fontech Limited

NOTICE

u 560 042 Tel: (0

We do hereby inform all our stakeholders and customers that our Mallestwaram Branch situated at 1" Floor, 128 10" Cross, Margosa Road, Mallestwaram is closing on Friday, 31" Jan 2020. All our existing / prospective customers are hereby requested to contact our new branch office at 116, 11" Cross, Margosa Road, Mallestwaram for all queries/payment/loan or any other related

Authorized Officer, For Indiabulis Housing Finance Limited

Kirloskar Institute of Advanced Management Studies : Alumni meet

University of Mysore to collaborate with YHAI



TATA
ATA STEEL LONG PRODUCTS LIMITED
Formerly Tata Sponge Iron Limited)
CIN: L27102OR1982PL.C001091
Registered office: Post Jodgs,
Dist. Keonjhar, Odisha-758034, India
CORIGENDUM
is is with reference to the financial

The said Act read was now—a minds India In

her dealis please contact to Authorised Officer at Branch Office: Adam Chambers, # 11.

and Road, Bangaluru, Kamataka-560025 and for Corporate Office: IIFL Tower, Ptot No.98

fillsr, Phase-IV Gurugram, Haryana.

Tumkur Date: 290-12000 Self-Authorised Officer for IIFL Home Finance Ltd. (IIFL HER \)

SALE OF ASSETS UNDER INSOLVENCY AND BANKRUPTCY CODE, 2016 E-Auction Sale Notice SURANA INDUSTRIES LIMITED

& Building, Plant & Machinery and Raw materials & spares & is basis", "As is what is basis", "Whatever there is basis

Lot A. (At Raichur – Karnataka) Immovable Properties of Leasehold factory land & building Immovable Properties of Leasehold factory land & building bearing Path Nov. 251, 232, 233 and 234 compresed in Survey No. Parts of 244 to 222, 240 & 202 (252, 202, 256 to 256 of Visitation Visinger 134k, Raichur Deitol, in the State of Kornataka fopether with all buildings and structures thereof, (Leasehold Land, 1315 & Acres or thereabouts with built up area of around 509, 282 cqtl app). Consumables.

Lot B - (At Raichur – Karnakata)

Plant and machinery and Raw materials & Spares & Stores & 137,28,39,930 13,72,83,9930

Consumables.

The above mentioned reserve price is exclusive of GST.

LOT A WILL BE GIVEN PREFERENCE OVER LOT 8

E- Auction Date : 24002/2002 (Time: 11.00 AM - 1.00 PM)

Last date for Submission of EMD: 210/2020 (Time: 40.0 PM)

Bid increment Value: Rs. 1,00,000-(For each LOT)

VISIT: <a href="https://doi.org/10.1004/https://doi.org/10.1004

Augustus No.28, Menod Street, Purasav No: 94444 55982, E-Mail Id: sil Alternate E-Mail Id: sadasivann

TENDER NOTICE

R Goa International Airport Limited (CGIAL) invites Proposals m "Manufacturers", for Supply of "Aircraft rescue and Fire titing (ARFF) Vehicles" for Mopa Airport Project, Coa. rested Manufacturers may please refer https://www.gmrgroup.in/goa https://procument.gmrgroup.in for complete details and all ther updates. The last date for submission of proposal is herbruary. 2020.

davp 35301/11/0008/1920

GMR GOA INTERNATIONAL AIRPORT LIMITED Regd. Office: 381/3, Mathura One, 1st Floor, NH-17, Porvorim, Goa 403501 CIN: U63030GA2016PLC013017 GMR GROUP: GM/12/PREM ASSOCIATE

Government of India

Ministry of Jal Shakti
Department of Drinking Water & Sanitation National Jal Jeevan Mission (CGO Complex, Lodhi Road, New Delhi -110003)

Invitation for Expression of Interest (EoI)

The Department of Drinking Water & Sanitation (DDWS), Ministry of Jal Shakti invites eligible Agency/ Firm/ Organization to indicate their interest to undertake "Functionality Assessment of Household Tap Connections in 7,000 villages in rural areas". The detailed Eol and Terms of Reference can be downloaded from Department website at link https://jalshaktiddws.gov.in/tenders and also from CPP portal www.eprocure.gov.in.
Interested Firms, having required eligibility, may

submit their Expression of interest (EOI) online through CPP portal.

The last date for submission of EoI is 15/02/2020 (1500 hrs).

Immersion Programme - Gramasamvedhitha Ghool of Management, Krisu Jayan Grogaized a Jurual exposure program for the first year MBA 2020 and 19th January 2020, at Kannamangala vil-lage. The two day rural exposure was packed with lots of activities that were well planned and executed by a team of faculty and the students. Various street plags on various themes such as Powerty Endication focusing on SDG1, Saving Water and Basic Amenities (Health and Hygiene) which are part of the flagship pro-gram of Ministry of Human Resource Development, Govt. of India, Unnat Bharat Abhyan'. Students conducted var-ious awareness programs by visiting the houses. They also stretched out to the nearby villages and created aware-

School of Management, Kristu Jayanti College - Rural

ness on water conservation, rain water harvesting, reduced use of pesticides etc. Through those interactions students also gained lot of insights about the challenges and opportunities in the rural India. Gramassamwedhitha apart from sensitizing the students on the rural India, it also created a bond among the management students and resulted in memorable moments in their life.

Machino Plastics Ltd.
Regd. Office: 3, Maruti J. V.
Complex Gunucram -122015 (Hanyana

NOTICE

NOTICE

Irsuant to Regulation 29 read with
gulation 47 of the SEBI (Listing
bilgations and Disclosure
quierments) Regulations, 2015,
50ce is hereby given that a
setting of the Board of Directors of
setting of the Board of Directors
of Section 18 of the Board
of Section 18 of the Section 18 of the Board
of Section 18 of the Section 18 of the Board
of Section 18 of the

Lotus Eye Hospital and Institute Limited CIN No.: L851107Z1997PLC007783 770172, Avinashi Road, Civil Aeroderne Pott, Coimbatore – 641 014, 1ct O422 4229900, 4229999, Fax: 0422 4229930, EMai: Companyearelan/gillospiene on

NOTICE

Regulation 29 read with Regulation 29 read with Regulations and Discipations and Discipations 2015, Not on that the meeting of the Boff the Company is scheduled

Regd. Office: CESC House wringhee Square, Kolkata-700 001 Corporate Identity Number: L31901WB1978PLC031411 333-22256040, FAX: 033-22255155

cesc 🕸

WILLIAMSON FINANCIAL SERVICES LIMITED

NOTICE

Webnew ... When the second sec Notice is hereby given pursuant to Regulation 47 of the SEBI (Listing Obligations and Disease) bligations and Discl nents) Regulations, Board of Directors of at its Meeting to be at its Meeting to be he ay, 11th February, 20 ompany at its Meeting to be held on Tuesday, 11th February, 2020 will take into consideration the Un-Audited Financial Results of the Company for the Quarter ended 31st December, 2019.

Further details are available on the Company's Website (www.williamsonfinancial.in) and being communicated to the Bombay Stock Exchange (www.bseindia.com) where the Company's Shares are listed. Chairman & Mana Place : Mumbai Dated : 28th January 2020

Williamson Financial Services Limited K. K. BAHETI DIRECTOR

LIMITED
Regd. Off.: "CitiMall", Link Road. Access

NOTICE

वांधकाम विभाग

जिल्हा परिषद ठाणे.

ई - निविदा सूचना क्र. 70 सन 2019-2020

अतिरिक्त मुख्य कार्यकारी अधिकारी, जिल्हा परिषद ठाणे हे ई-निविदा द्वारे सर्व लेखाशिषांखाली बांधकाम विभाग (पश्चिम), जिल्हा परिषद ठाणे कडील

1. विस्तृत माहिती http://mahaetenders.gov.in या संकेत स्थळावर उपलब्ध आहे.

2. सदर ई-निविदा Online Download/Upload खालील बेळापत्रकाप्रमाणे करण्यात येईल.

ा पढ़िर गणपदाबाबत या पुढांल सर्व शुध्दीपत्रक अथवा इतर माहिती http://mahaetenders.gov.in या संकेत स्थळावर प्रसिध्द करण्यात येईल. 3. सदरहू ई निविदाबाबत या पुढील सर्व शुध्दीपत्रक अथवा इतर माहिती

निविदा उघडण्याचा ानावदा उपन्न्याना दिनांक (शक्य असल्यास)

दिनांक 26/02/2020

सही/-अतिरिक्त मुख्य कार्यकारी अधिव जिल्हा परिषद ठाणे.

Public Notice in Form XIII of MOFA (Rule 11(9) (e))
Before the Competent Authority
District Deputy Registrar, Co-operative Societies, Mumbai City (4)
ari Co-op.Bank building, 2* floor, P. L. Kale Gunyli Marg, Dadar (West), Mumbai-400228.

DEMAND NOTICE

Four Thousand Five H and Thirty One Only)

Deemed Conveyance Application No. 29 of 2020 rty Ltd., Having registered address: Plot No.12/13, Sunder Nagar, S. repolitan Development Corporation, Lat Known address: 7, Homji Stre Latt Known Address: No. 23, CTS No. 23/10, Plot No.12/13/10/ Latt Known Address: No. 23, CTS No. 23/10, Plot No.12/13/10/ Latt Known Address: No. 23, CTS No. 23/10, Plot No.12/13/10/ Latt Known Address: No. 23, CTS No. 23/10, Plot No. 12/13/10/ Latt Known Address: No. 23, CTS No. 23/10, Plot No. 12/13/10/ Latt Known Address: No. 23, CTS No. 23/10, Plot No. 12/13/10/ Latt Known Address: No. 23/10/ Latt Known Add

कामांच्या Online निविदा मागवित आहेत.

निविदा | ई निविदा Online Download / सुचना | Upload करण्याचा दिनांक

सही/-

कार्यकारी अभियंता बांधकाम विभाग जिल्हा परिषद ठाणे.

दिनांक 28/01/2020 ते

दिनांक 24/02/2020

जाक्रं/ठाजिप/बांवि/निविदा-1/विश

बांधकाम विभाग पश्चिम जि. प. ठाणे दिनांक : 29.01.2020

(Regulation of the Pro-

Name of the Borrower (s)/ Guarantor (s)

SAFARI INDIA) LIMITED
Registered office: 302-303 A wing,
The Qube, CTS no. 1498, A/2, MY Road,
Marol, Andheri (E), Mumbai – 400059
(T) +91 22 40381880, (F)+91 22 40381850,
Email id: investor@safari.in,
Website: www.safarbags.com
CIN: L25200MH1980PLC022812

Small Industries Development Bank of India (SIDBI)

sidbi

p. on of bids is extended to February 14,



REPRO INDIA LIMITED

NOTICE

For Repro India Limited Sd/-

AJMERA REALTY & INFRA INDIA

IN THE PUBLIC TRUSTS REGISTRATION OFFICE GREATER MUMBAI REGION, MUMBAI Dharmaday Ayukta Bhavan, 2nd floor, 83, Dr. Annie Besant Road, Worli, Mumbai- 400 018.

PUBLIC NOTICE OF INQUIRY
Change Report No.: ACC (hosp) / 2806 / 2012
Filed by Mr. Anand Athalekar
In the matter of "National Association For the BI
P.T.R. No. E-221 (Mum).

To, All concerned having interest

WHEREAS he Trustees of the above frust have filed a Change
Report under Section 22 of the Maharashtra Public Trusts Act, 1950
for brind the Section 22 of the Maharashtra Public Trusts Act, 1950
for brind the Section 22 of the Maharashtra Public Trusts Act, 1950
for brind the Section 22 of the Maharashtra Public Trusts Act, 1950
for brinding the Section 22 of the Maharashtra Public Trusts Act, 1950
for brinding trusts

DESCRIPTION OF THE PROPERTY:

A Bungalow and Properties at "L-25, Hauz Khas Enclave, New 110 016"

This is to call upon you to submit your objections, if any, in the matter before The Deputy Charity Commissioner, Greater Mumbai Region Mumbai at the above address within 30 days from the date of publication of this notice.

Given under my hand seal of the Charity Commissioner, Maharas State. Mumhai



Sd/-I/C Superintendent Public Trusts Registration Offic Greater Mumbai Region, Mumb

PUBLIC NOTICE

e is hereby given that the following members of the Natioratives Exchange Ltd. (NCDEX) & National Commodity Cle requested for the surrender of their respective membersh

Sr. No.	TMID	SEBI Registration- Number	Name of Member	Date of surrender application	Member's Correspondence Address	Claim Period from the date of Notification
1	615	INZ000057117	G.S. Futures Commodity	03-Dec-19	G S Provision Store, Near Railway Crossing, Station Road, Bikaner- 334001	2 Months
2	930	INZ000080827	Thakershi Chunilal Parikh	26-Dec-19	309, Shaan, BVM Sakar-Iv, B/S Sariyas Ashram, Opp, Town Hall, Ellisbridge, Ahmedabad-380006	2 Months

The registered constituent (s) of the aforesaid member(s) who have any tradescleaning through these member(s) with a decision and the advanced dains. (if any algorithms the said member(s) within the above mentioned dains, (if any algorithms the said member(s) within the above mentioned from the dains against the said member(s) and the said said said claim against the offersaid member(s) and that all claims against the new dainst against the advanced to the said said said be deemed to be waived off. Adjudication of the claim shall be at the significant of the Exchange and our upon the registatory directives.

The constituent(s) may write with all the relevant papers to Ms. Shilpa Desai, Vice President, Investor Services department. National Commodity & Derivatives Exchange Ltd, Ackurti Corporate Park, LBS Marg, Kanjurtharg (W), Mumbai 400 078 or email at ig@nodex.com

D NOTICE
on of Financial Assets And Enforcement of Security Interest, rity Interest (Enforcement) Rules, 2002 (the said Rules). In solid Act read with Rule 3 of the said Rules, the Authorised was as final India India

tan sings giftern BOI

: 27.01.2020 : Ratnagiri

NCDEX

In terms of Regulation 29 read with Regulation 47 of the Securities and Exchange Board of India (Listing Obligations and Disclosure Requirements) Regulations, 2015 notice is hereby given that the meeting of Board of Directors of the Company is scheduled to be held on Wednesday, February 05, 2020, at the registered office of the company situated at Office No. 213, 214 and 215, 2rd Floor, Hub Town Solaris, N. S. Phadke Marg, Andheri (East), Mumbai - 400069 inter alia to consider, approve and take on record the un-audited

inter alia to consider, approve and take on record the un-audited Financial Results of the Company for the quarter ended December 31, 2019. Investors may also refer Company's website www.nationalplastic.com and Stock Exchange's website www.bseindia.com for further details.

POSSESSION NOTICE

DESCRIPTION OF THE IMMOVABLE PROPERTY

No. 1C1AZB. t part and parcel of the property consisting of Flat No. 7, 2nd Floor, Mu No. ZZEZ003938, Ayesha Apartment, Near SBI Colony, Off Mirya Nachane, Ratnagiri bearing survey no. 385, Hissa No. 1/1A/Z/3.

For National Plastic Industries Limited

BANK OF INDIA, MARUTI MANDIR BRANCH Desai Building, Ratnagiri - 415612. Ph.: 02352 - 222904, 222906 mail : Marutimandir Batnagari (2004)

Mayuri Joshi Company Secretary & Compliance Officer

NOTICE

NATIONAL NATIONAL PLASTIC INDUSTRIES LIMITED

CESC

CESC VENTURES LIMITED formerly known as RP-SG Business Process Services Limited)
Process Services Limited)
Regd. Office: CESC House
ringhee Square, Kolkata – 700
Corporate Identity Number:

ereby notified that the Unicial Results of the Co quarter and nine months December, 2019 will be to

For ADOR FONTECH LIMITED
Place: Bengaluru Sd/Date: 28-01-2020 Company Secretary

यूको बैंक 🚱 UCO BANK

FONTECH

Ador Fontech Limited

NOTICE

(A Govt. of India Undertaking) HEAD OFFICE : 10, B.T.M. Sarani, Kolkata - 700 001

NOTICE
Pursuant to regulation 47 of the SEBI (List
Requirements) Requirements Pursuant to regulation 47 of the SEBI (Listing Obligations and Disclosure Requirements) Regulations, 2015, NOTICE is hereby given that Board of Directors of the Bank will meet on 6th February, 2020, inter alia, to consider and to take on record unaudited (reviewed) Financial Ratios of the Bank for the 3rd quarter ended 31,12,2019. The notice is also available at Bank's website (www.ucobank.com) and on websites of NSE and BSE.

Place : Kolkata Date : 27.01.2020 Honours Your Trust

> **《**RE Ratings **CARE Ratings Limited**

(CIN:L67190MH1993PLC071691)

Regd. Office: 4th Floor, Godrej Coliseum, Somaiya Hospital Road,
Off Eastern Express Highway, Sion (East), Mumbai 400022.

NOTICE

NOTICE

ursuant to Regulation 29 read with Regulation 47 of the Securities and Exchange Board of India (Listing Obligations and Disclosure squirements) Regulations, 2015, notice is hereby given that the extensy of the Board of Directors of the Company is scheduled to sheld on Friday, February 07, 2020, inter-aila, (a) To consider and provere the Unaudided Financial Results of the Company for the parter & nine months ended December 31, 2019, (b) To consider claration of Interim Dividend, if any Stock Exchanges website, we Notice is also available on the Stock Exchanges website.

For CARE Ratings Limited

Navin Kumar Jain Company Secretary ACS 10703



for SURYALATA SPINNING MILLS LIMITED

SULABH ENGINEERS AND SERVICES LIMITED
CIN: L28920MH1983PL029879
206, 2nd Floor, Apollo Complex Premises Cooperative Society Ltd.,
R. K. Singh Marg. Parsi Panchayat Road.Andhert (East),Mumbai-400069
cooperate Office: 7/11, The Mall, Kanpur-208001

aarter ended on 31 December, 2019 and to transact such asiness as may be required.

The information contained in this notice is also available on the Company website www.sulabh.org.in as also on the website of Stock Exchange viz. BSE Ltd- www.bseindia.com

For Sulabh Engineers & Services Limite

Date: 28th January, 2020 Place: Kanpur --sd--(Siddharth Dwivedi) Company secretary

Procter & Gamble Hygiene and Health Care Limited
CIN: L24239MH1964PLC012971
Regd. Office: P86 P182n. Cardinal Gracias Road,
Chakala, Andheri (E), Mumbai 400 099
Tel: (91-22) 2826 6000; Fax: (91-22) 2826 7337
Email ID: investorpahl.m@pg.com; www.pg.com/en_IN

00005143	Chaganti Sundararao	4062	1317683	1317746	64
00022022	00022022 Ruchi Maheshwari Subash Chandra Maheshwari		59970	60171	202
way with	lic is hereby warned the above share cer aim(s) with the	tificates. Any	person(s)	who has	/have

were in particular and the public in general to the subject to the charge poperty and any dealings with the property will be subject to the charge dia for an amount Rs. 22,08,517,32 and interest thereon. certificates should lodge such All that part and parcel of the property consisting of Flat No. 15, Municipal Hous No. 857 D/13, Puja B Apartment, Al Aman Co-op HsgSoc, Ekta Marg, Behind K Jain Nagar, Mouje Zadgaon, Ratnagiri bearing survey no. 370A1A1A1A1A1A

: January 27, 2020

Flavia Machad

HCL INFOSYSTEMS LIMITED umber: L72200 rth, 96, Nehru | 526518/519; Er

NOTICE

| No. Name of the Shareholder

If no claim is received by the Company within 15 days, the Company will release duplicate share certificates of HCL Infosystems Limited of face value of Rs. 2/- without surrender of the corresponding old share certificates of Rs. 2/- each (issued in of Share Certificates Rs. 10/- each).

For HCL INFOSYSTEMS LIMITE

Sushil Kumar Jain Company Secretary

CENTRAL RAILWAY

NOTICE INVITING e-TENDER

PUBLIC NOTICE This is for the information of general public that I Suresh Ramdas Pawar S/o Prabhakar Rajaram Ambodkar

ed at Neeta Apartment, A Wing situated at Neeta Apartment, A wmg, 302, 3° Floor, Temghar, Kalyan Road, Bhiwandi by Wistre of e - auction conducted by State Bank of India, SARB, THANG on Thane. The sale certificate dated 7/11/2015 has alterative begin issued in my forms.

The aforesaid sale certificate has so The aforesaid sale certificate has so are not been registered due to default on my part. Now, I intend to get the said sale certificate registered before sub-registrar Bhiwandi. In case anybody has any objections, He/she may contact Ass. Thane, SBI, SARB, THANG within 7 days from the date of while thing of this part the state of while thing of this part.

date of publication of this notice.

(Formerly known as RP-SG Retail Limi Regd. Office: Duncan Houses, 31, Notaji Subhas Road, Kolikata-700 Corporate Office: RPSG House, 24, Judges Court Road, Kolikata-700 Corporate Identity Number: L74999WE2017PLC13355, PH: 033-2487-1091

ne quarter / nine months ended to 1 December, 2019 will be taken on occurd by the Board of Directors at its seeling to be held on Tuesday, 1 February, 2200, his Notice may be accessed on he Company's website at ttps://www.cesc.co.in and may sto be accessed on the website of the Stock Exchanges at the nick-https://www.besindia.com and ttps://www.besindia.com and ttps://case-india.com.

(Company Sec

RAJSHREE

RAJSHREE SUGARS & CHEMICALS LIMITED Regd Office: The Uffizi*, 338/8, Avanashi i Peelamedu, Coimbatore - 641 004 CIN: L01542TZ1985PLC001706

(0422) 4226222 Fax (0422) 2577925 E-Mail: rscl@rajshreesugars.com Website: www.rajshreesugars.com

NOTICE

NOTICE is never joyen that the 184th. Meeting of the Board of Directors of the company is exhibited to be held on Friday the 18200 at the Registered Office of the Company to consider among other things, the unaudited financial results for the quarter and 9 months ended 31.12.2019. Please visit the website of the Stock Exchanges is www.sneinda.com. and www.bseindia.com, forfurther details.

For RAJSHREE SUGARS & CHEMICALS LIMITED M.PONRAJ Company Secretary

STAR CEMENT LIMITED

East Jaintia Hills, Meghalaya – 7932 55 -278215/16/18, Fax: 03655-278 NOTICE

ಅಧಿಕಾರದ ಆಸೆ ಇಲ್ಲ:ಶ್ರೀರಾಮುಲು

ಮಾಡುತ್ತಿಲ್ಲ. ಪಕ್ಷಣ್ಯಗಿ ಕಲಸ ಮಾಡಿದ್ದೇವೆ. ದೇವರ್ ಆಶಿರ್ವಾದದಿಂದ ಅಧಿಕಾರ ಸಿಕ್ಕಿವೆ. ನಾನು ಡಿಸಿಎಂ ಆಗಬೇಕು ಎನ್ನುವುದುಜನರ ಆಸ್ತೆ ಜನರ ಅಭಿಪ್ರಾಯ ಏನೀ ಇರಲಿ ಪಕ್ಷದ' ತೀರ್ಮೂನ ವಯುತ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಮಾಣ ಇಲಾಖೆ ಸಚಿವ

ಜಿ.ಕ್ರೀರಾಮುಲು ತಿಳಿಸಿದ್ದಾರೆ. ಚನ್ನರಾಯಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದೆ ವೀಳಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುಖ್ಯವರಂತ್ರಿ ಯಡಿಯೂರವು ಅವರು ವರಿಷ್ಟರ ಜೊತೆ ಮಾತನಾಡಿ ದ್ವಾದೆ. ಅವರೇ ಅಂತಮ ತೀರ್ಮಾನಮೂರುತ್ತಾರೆ. ನಾನು ಯಾವುದೇ ಕಾರಣಕ್ಕೂ ವಕ್ಷಣೆ ಮಾಜುಕರ ಮಾಡುಗಿಲ್ಲ

ಎಂದಿದ್ದಾರೆ. ಹೊಸಬಂಗೆಅವಕಾಶನೀಡಲುಹಿಯಿಯರುವದಕ್ಕಾಗ ಮಾಡಬೇಕುಬ ಮಾಧುಸ್ವಾಮಿ ಹೇಳಿ ಪ್ರತಿಕ್ರಿಯಸಿದ ಅವರು, ಮಾಧುಸ್ವಾಮಿ ಯಾವ' ಅಧಾರದ ಮೇಲೆ

ಮಾತನಾಡಿದ್ದಾರೋ ಗೊತ್ತಿಲ್ಲ ಯಾರು ಇರಬೇಕು ಇಯೂರನು ಎಲದು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುಕ್ತದೆ ಬಜೆಪಿಯಲ್ಲಿ ಆಗಮಾಧಾನ ಸೆಪ್ಪಟ ಆಗೋ ಸ್ಥಿತಿ ಇಲ್ಲ ಇನ್ನು ಎರಡೂ ಮೂರು ದಿನಗಳಲ್ಲಿ ಸೆಚಿವ ಸಂಪುಟ ವಿಸ್ತರಣೆ ಆಗಲಿದೆ. ಬಜೆಪಿಯ ಎಲ್ಲಾ ಶಾಸಕರು ಒಗ್ಗೆಟ್ರಿಂದ ಇದ್ದಾರೆ. ಸಂಪುಟ ವಿಸ್ತರಣೆ ಆಗಲಿದೆ ಎಂದು

ಟ್ಟಾಟ್ರಿಸಿದ ಅವ್ಯಾಕ್ತಿ ಸಿಸ್ಟಾಕ್ ಅತ್ತ್ರಗಳಿಸಿದರು. ಶಿಪ್ಪವೇಶಿಸಿದರು, ಶಿಪ್ಪವೇ ರಾಜ್ಯದಲ್ಲಿ ಖಾಲಿ ಇರುವ್ ಎರಡು ಸಾವಿರ ವೈದ್ಯರ ನೀಮಕವಾಗರದು ಇದೇ ವೇಳೆ ಡಿಸಿಎಂ ಅಶೈಫ್ ನಾರಾಯಣ ಮಾತನಾಡಿ, ಸುಪ್ಪಗೆ ಸುಪ್ಪಟ ಎಕ್ಕರಣೆ ನಾರಾಯಣ ಮಾತನಾಡಿ, ಸುಪ್ಪಗೆ ಸುಪ್ಪಟ ಎಕ್ಕರಣೆ ಕಗುಟಲ್ಪಯಾವುದೇ ಗೊಂದಲವು ಇಲ್ಲ ವಿಸರಣ ಆರ್ಗೆ ಆಗುತ್ತೆ ಎಲ್ಲವನ್ನೂ ಒಎಂ ಅವರೇ ತೀರ್ಮನ

ಯಾಂಗ್ ಯಾವಾಗ ಅವಕಾಶ ಸಿಗಬಳೋ ಅದು ಸಿಗಳಿದೆ. ಶಂಕರ್ಗೆ ಖಂಡಿತಾ ಒಳ್ಳೆಯದು ಆಗಳಿದ ಎಂದ ಅವರನ್ನು ಅವರ ತ್ಯಾಸವನ್ನು ನಾವು ಯಾವತ್ತೂ ಮರೆಯುವುದಿಲ್ಲ ಎಂದರು

ಟಿಪ್ಪುವೃತ್ತ ನಾಮಕರಣ ವಾಪಸ್ ಪಡೆದಿದ್ದಕ್ಕೆ ಗದ್ದಲ

ಬೆಂಗಳೂರು, ಜ.29-ನಗರದ ಬೆಳ್ಳೂ ವ್ಯಕ್ತಿಕೆ ಟಿವು ವ್ಯಕ್ತ ನಾಮಕಳು ನಿರ್ಣಯವನ್ನು ವಾಲಿಕೆ ಸಭೆಯಲ್ಲಿ ವಾವರ್ ಮಾರಿರುವುದಕ್ಕೆ ವ್ಯತಿಪಕ್ತ ಸದಭರು ತೀವ್ರ ಗವುಲಾಸ್ಟ್ರೀದರು. " ಮೃತ್ತಿ ಅವಳತ್ ಇದ್ದಾಗ ಬಳ್ಳಲ್ಲ

ವೃತ್ತಕ್ಕೆ ಒಪ್ಪುವೃತ್ತ ಎಂದು ಸಾಮಹ ಮಾಡಲಾಗಿತ್ತು. ಈ ಕುಡು ಇಂದಿನ ಸಭೆಯಲ್ಲಿ ಬರುಸನ ಚರ್ಚಿ ನಡೆದು ಈ ಹಿಂದ ಕೈಗೊಡಿದ್ದ ನಿರ್ಣಯವನ್ನು ವಾದ್ರತ್ತ ಮಾಯಲು ಆಡಳಿತ ಪಕ್ಷ spassonay ಮೃತ್ತಿ ಆಡಳಿತ ಇದ್ದಾಗ ತೆಗೆದು

ಕೊಂಡಿದ್ದ ಕೌನ್ಲಿಲ್ ನಿರ್ಣಯವನ್ನು ಬಿಜೆಪಿ ಬಾಲು ಮಡಿ ನಾಮಕರು ರಮ್ಮಮಾಡಿತು ಬಿಜೆಪಿಯನಡೆಯನ್ನು ಕಾಂಗ್ರೆಸ್- ಜೆಡಿಎಸ್ ಸದಸ್ಯರು

ಅರ್ಜಿ ವಜಾ

ನ್ಯಾಯಬನ್ ಸ್ಪಕ್ಷವಡಿಸುತ್ತು

ಗಲ್ಲಿಗೇ ರಸಲಾಗುವುದು

ಹಸಿರು ನಿಶಾನ

ಕ್ಷಮಾದಾನ ನಿರಾಕ'ಂಸಿರುವ' ರಾಷ್ಟ್ರವತಿ ಅವರ' ಕ್ರಮ

ಸಂಯಾಗಿದೆ. ಈ ನಿರ್ಧಾರ ಕೈಗೊಳ್ಳುವುದಕ್ಕೂ ಮುನ್ನ ರಾಷ್ಟ್ರವತಿ ಅವರು ಮಾರಣಾ ನ್ಯಾಯಾಲಯ ಪೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ತೀರ್ವುಗಳನ್ನು ಕೊಲಂಕವಾಗಿ

ವಂಶೀಲಾಯೇ ಈ ಆರ್ಮನ ಕೈಗೊಡಿದ್ದಾರೆ ಎಂದು

ವಸುಖೇಶ್ ಕುವಸಾರ್ ಸಿಂಗ್ ಸಲಿಸಿರುವ' ಮೇಲನ'ವಿ ಅರ್ಜಿಯಲ್ಲಿ ಯಾವುದೇ ಹುರುಳಲ್ಲ. ಬೈಲಿನ್ಲಲ್ಲಿ ಶಿಕ್ಷಿಯಲ್ಲಿರುವಾಗ ಅನುಭವಿಸಿದ ನೋವಿನ ನಮವುಗಿತ್ತಿ

ರಾಷ್ಟ್ರಪತಿ ಅವರ ಕ್ರಮಾದಾನ ನಿರ್ಧಾರವನ್ನು ಪ್ರತ್ಯಿ ಮೇಲ್ವರವಿ ಸಲ್ಲೀರುವ ಮುಖೀಶ್ ಅರ್ಜಿಯನ್ನು ಮೂನ

ಮಾಡಲು ಯಾವುದೇ ಕಾರಣದಿಂದಲೂ ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಭಾನಮಾತಿ ಸುಕ್ಷಿಪಡಿಸಿದರು. ಈ ತೀರ್ಪಿನಿಂದಾಗಿ ಮುಖೇಶ್ ಕುಮಾರ್ ಸಿಂಗ್,

ಅಕ್ಷಯ್ ಕುಮಾರ್, ವರ್ಷಾಗುವು ಮತ್ತು ವಿಶಯ್ ಶರ್ಮ

ಅವರಿಗೆ ಘ.1 ರಂದರಿ ವರ್ಯಜಾನೆ 6 ಗಂಟೆಗೆ ವಹಲಿಯ

ಅತಿಭದ್ರತೆಯ ತಿಹಾರ್ ಜೈಲಿನಲ್ಲಿ ನೇಣುಗಂಬಕ್ಕೇರಿಸಲು ದಿನಾಂಕ ನಿಗದಿಯಾಗಿದೆ. ಆದರೆ, ಯಾವುದೇ ಕಾನೂನು

ತೊಡಕು ಮತ್ತ' ಎದುರಾಗದಿದ್ದರೆ' ಇವರಿಲ್ಲರನ್ನೂ ಅದೇ ದಿನ

ಸರ್ಕಾರ ರಚನೆಯಾಗಲು ಕಾರಣರಾದವರಗೂ ನಾ

ಕೊಡಿ, ರಾಜ್ಯದಲ್ಲಿ ಪಕ್ಕೆ ಬೆಳೆಯಲು ಕಾರಣರಾದ ಸೈಪಕ್ಷೀ ಯರಿಗೊನ್ನಾಯ ಸಿಗಲಿ ಎಂದು ಪಂಪುರು ಹೇಳಿದ್ದಾರೆ. ಇದರಿಂದ ಯಡಿಯೂರಪ್ರಸಹಿವ ಸಂಪುಟವನ್ನು ಯಾಮತ್ತು

ವಿಸ್ತರಣ' ಮಾಡಳು'ಕು ಎಂಬ ವಿಷಯದಲ್ಲಿ ನೊಂದಲಕ

ಸಲುಕರ್ನು ಬೀಸುವ' ದೊಡ್ಡಿಯುದ' ಪಾರಾದರೆ ಸಾಕು ಎಂದು

ಸರಾಪ್ರಾಣಿಯ ಪ್ರಧಾರಣ ಪರಕ್ಕಾರದ 17 ಮಾಡತಿಯಲ್ಲಿದ್ದಾರೆ. ಕಾಂಗ್ರೆಗ್ - ಚಡಿಎಸ್,ನಿಂದೆ 17 ಮಂದಿ ಬಜಿಎಗೆ ಪಲಸೆ ಬಂದಿದ್ದರಿಂದ 'ಬಜಿಎ ಸರ್ಕಾರ' ರಣಿಸೆಯಾರುತು. ಈ ಪ್ರಕ್ರಿ ಕೆಡಲು ತನ್ನೊಂದು ಮಂದಿಗೆ ಮತ್ತ ಅವಕಾಶ ಗೋಡಪ್ ಉಂದುವ ವಿಮಯದಲ್ಲಿ ಪ್ರಾಯ ಗೀಡಿದುತಾಗುವುದಿಲ್ಲ ಎಂದು ಯಡಿಯೂರಪ್ಪ ಹಿಂದಿನಿಂದ

ನೀಟವರ್ಗಗಳು ಬಂದಕ್ಷರು. ಹದಿಗಳು ಮಂದಿ ಪ್ರಕ್ರಿ ಕನಿಷ್ಠ 13 ಮಂದಿಗಾದರೂ ಮುತ್ತಿಗಿನ ನೀಡಬೇಕು. ಇಲ್ಲವೇ ಪಡುಭ್ಯಪ್ಪಾಗುತ್ತೇನೆ. ಹೀಗಾಗಿ 13 + 5 ಸಂಸ್ಥೆಯ ಸಂಪುಟ ವಿಶ್ವರಲು ಅದಕಾರ

ಕೊಡಿ ಎಂದು ಯಡಿಯೂರಪ್ಪವಂಪ್ಷಂಗೆ ನಿವರಿಸಿದ್ದರು. ಆದರೆ ಪಂಪುತ್ತು ಮತ್ತ ಸರ್ಕಾರ ರಚಿಸಲು ಬೇರೆ ಪಕ್ಷಿಗಳಿಂದ ಬಂದ ಶಾಸಕರು ಹೇಗೆ ಕಾರಣವುದ್ದೇ? ಹಾಗೆಯೇ ಸ್ಪವಕ್ಷವಾರೂ

ಕಾರಣರಾಗಿದ್ದಾರೆ. ಹೀಗಾಗಿ 11 +7 ಸೂಕ್ರದ ಆಧಾರದ ಮೇಲೆ

ಎಲ್ಲರು ಎಲ್ಲರು ಎಂದು ಹೇಳಿದ್ದಾರೆ. ಮತ್ತಿಗಿಂಗೆ ಅರ್ಘರಾದವರ ಪಂಡೇ ಪಕ್ಷದಲ್ಲಿದೆ ಅವರೂ ಬಹುಗಳಿನ ಪಕ್ಷವನಿಗಳ ಅಧ್ಯರ್ವಾಗೂರರು ಎಂಬ ಕಾರಗಾತ್ರಗೆ ಬಂಡಾಯದಂತೆಗೆ ಕಾರ್ಯಕ್ಕೆ ಮುಂದಾಗುತ್ತಿಲ್ಲ ಹಾಗೂ ಸಂಪ್ರ ಸಮ್ಮರಾಲ್ಯೂ ಸಾಧ್ಯವಾಗಿರು ಎಂಬುದು ಪರಿಷ್ಠರ ಮಾತು.

ಬೇರೆ ಪಳಗಳಿಂದ ಬಿಂದ ಎಲ್ಲಂಗೂ ಮಂತ್ರಿಗಿನ ಕೊಡುವ

ಆಗತ್ರವೇನಲ್ಲ ನೀವೇ ಅವರ ಮನವುಕಲಿಸಿ ಯಾವುದಾದರು ನೀಡುಮಂಡಂಗಳ ಆಧ್ಯಕ್ಷರಾಗುವಂತೆ ಹೇಳಿ ಹಾಗೆಮೂರುದ್ದರೆ ಸರ್ಕಾರದಲ್ಲಿ ಬಜೆಪಿಯವರಿಗಿಂತ ಹೊರಗಿನಿಂದ ಬಂದಮಾಗು

ಈ ಅಸಮಾಧಾನ ಬಹುಕಾಲ ಮುಂದುವೆಂದರೆ ಪಕ್ಕ ಅದಾಯ ಕೆಸ್ಟಿಟ್ನಬುತ್ತಿ ಎಂಬುದನ್ನುಮರೆಯಬಿಂದಿ.ವಕ್ತಿಯೇಗೆ ಅಮಾಧಾನ್ ಭುಗಿಲದ್ದರೆ ಹೊರಗಿನಿಂದ ಎಮ್ಮ ಜನರನ್ನು

ಹೀಗಾಗಿ 11+7 ಸೂಕ್ಷದ ಆಧಾರದ ಮೇಲೆ ಸಚಿವ ಸಂಪುಟ

ರಚಿಸಿ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜಿ.ಪಿ.ನಡ್ಡಾ ಆವರೇ ಸಂಚನನೀಡಿದ್ದು ಇದರಿಂದಾಗುವ ಮಹಾಮದ ಬಗ್ಗ

ಇದುವರಿಗೆ ಸುವ ಸುವುಬ ರುಕುಗೆ ಪ್ರಕಮಾಂಡ್ ಅಡ್ಡಗಾಲು ಇದುವಾಗಗಳಿನ ಇವು ಅವನಗತ್ಯವಾದಂತ್ ಅವ್ಯಾಯ ಹಾತ್ರಿಟ್ಟೆ ಎಂದು ಸಹವಾಕ್ಕಾನ್ನೆಗೆನ್ನು ಸಮಾರ್ವ ಮಹುತ್ತಾ ಎರಲುಗತ್ತು, ಆದರೆ ಈಗಲದೂ ಸಾಧ್ಯವಿಲ್ಲರುತಾಗಿದ್ದು ತಾವು ಹೇಂದ ಸೂತ್ರೆಯಾದ್ ಮನಗೆ ಇಚ್ಚೆ ಒಂದೆ ಎನೆ ಸಂಪುಟ ಎನ್ನರು ಎಂದು ಸಂಪುತ್ತಗೆಯ ಸಂಪುಟ ಎಸ್ತೆರಾಗು ಚುಡಾಗು ಯಾಯಾರಪ್ಪರವರ ಅಂಗಳಿಕ್ಕೆ ತಾಕ ಬಟ್ಟಿದ್ದಾರೆ.

ನಗರದ ಇನ್ ಸ್ಪಿಟ್ಯೂಟ್ ಆಫ್ ಮ್ಯೂನೀಜ್ ಮುಟ್ ಆವರಣದಲ್ಲಿ ನಡದ ಕಟ್ಟಡ ಮತ್ತು ಇತರ್ ನಿರ್ಮಾಣ ಕಾರ್ಮಿಕರ್ ಒಂದು ದನದ ಪೂಗೆಯೆಯನ್ನು ಉದ್ಘಾಟ

ಹೆಚ್ಚು ಆದ್ದತೆ ಎಂಬ ಆಮಾಧಾನ ಶುರಾವಾಗುತ್ತದೆ.

ಕ್ರಮಕೊಂದು ಬಂದರೂ ಪಯೋಜಮಾನೂ ಇಲ

ಯಡಿಯೂರವನವರು ಚಿಂತಗೀರಾಗಿದ್ದಾರೆ.

ಅನುಷ್ಠಾನ

ಸಂಪುಟ ವಿಸ್ತರಿಸಿ ಎಂದು ಹೇಳಿದ್ದಾರೆ.



ವೃತ್ತಿಭಟನೆಯಾಡಿ ಅಗ್ರಹಿಸಿದರು ಎಕಾಎಕಿ ನಾದುಕರಣ ರದ್ದು ಮಾಡಿರುವುದು ಸಂಯಲ್ಲ ಎಂದು

ನೂನಿನ ಪಕಾರತೀರ್ಮನ ಕೈಗೊಳ್ಳುವುದಾಗಿ ತಿಳಿಸಿದರು

ಕೊರೊನಾ ಮಹಾಮಾರಿ ಭಾರತಕ್ಕೂ ಕಾದಿದೆ ಅಪಾಯ

ನವಮೇಲಿ, ಜ.29- ವಿಶ್ವವರ್ಧಿ ಕಂಗಟೀಸಿರುವ ಮಾಲಿಕಾಂ ಕೊರೊನಾ ವಿಶ್ವರ ಸೋಂನ ಅತ್ಯಂತ ಗಂಡಾಂತರ (ಪ್ರೇರ್ಚ್)ವಲ್ಪರುವ 30 ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವುಗೆ ಸ್ವಾನ ಮಾದಿರುವುದು ಅತಂಕಾಂ ಬಿಸುವಿಕೆ ಗೆ ಚೀನಾಗೆ ತರಗುವ ಮತ್ತು ಅಲ್ಲೀವ ಒರುವ ಪ್ರವಾಟಕರು ಮತ್ತು ಜನರ

ಸಂಖ್ಯೆಯ ಆಧಾರದ ಮೇಲೆಕು ಪಟ್ಟಿಯನ್ನು ಬಡುಗಡು ಮಾಡಲಾಗಿವೆ. ಒಟ್ಟು 30 ವೇಶಗಳು ಕೊರೊನಾ ವೃಶಸ್ ಸೋಂಕಿನ ಅತ್ಯಧಿಕ ಗಂಡಾಂತರದಲ್ಲಿನೆ.

ಲೈಲ್ಯಾಂಡ್ ವೆನಿಯಲ ಸ್ಥಾನದಲ್ಲಿದ್ದರೆ. ಬರ್ಮಾ ಮತ್ತು ಹಾಂಗಳಾಂಗ ಎರತು ಮತ್ತು ಮೂರನ್ನ ಸ್ಥಾನದಲ್ಲಿದೆ. ಅವರಿಕ ಅನೇ ಸ್ವಾನ ಬ್ರಟನ್ 1 ಸಾ? ಸ್ವಾನ ಭಾರತ 1:ನೇ ಸ್ಥಾನದ ಹೈಲ್ಯಾ ದೇಶವಾಗಿದೆ. ಇದಕ್ಕೆ ಪ್ರಕ್ನಿ ನೀಡುವಂತೆ ಭಾರತದ ವಿವರ ರಾಜ್ಯಗಳಲ್ಲಿ ಮೊನ್ಡಿಯಿಂದ ಹೊಸ ಹೋ ಪ್ರಕರಣಗಳು ಮೈರುತ್ತಗುತ್ತಿರುವುದು ಆಶೇಕಾಯಾಗಿದೆ.

ನವರುಪಲ್ಲಿ ಪ್ರಣ್ಣ ನಾಸಿಕ್, ಪಂಜಾಬ್, ಹರಿಯಾಣ್ಯ ಬರ್ಕಿಗಳೂರು, ಜಿಪ್ಪರ ವಿಂದಲಾದ ಸ್ಥಳಗಳಲ್ಲಿ ಹೊಸ ಹೊಸ ಪ್ರಕರಣಗಳು ಪತ್ತಿಯಾಗುತ್ತಿರ

ಲೆಯ್ರಾಣ'ವನಾವರಾಗ ನರಣವಾಗಿದೆ. ವೈರ್ನ್ ಸೋಕು ಅಮಂಕ, ಆಸ್ಟ್ರೇಲಿಯಾ, ರೈಲ್ಯಾಂಡ್, ವಿಯುಣ್ಯ, ಜವಾರ್, ಪಾಂಗ್ ಕಾಂಗ್, ನೀವಾಳ, ಫ್ರಾನ್ಸ್ ಮತ್ತುಮಧ್ಯವ್ರಚ್ಛ ದೇಶಗಳಲ್ಲ ಕಂಡು ಬಂದಿರುವುದು ಆತಂಕಕ್ಕೆ ಎಡಿಮಾಡಿಕೊಟ್ಟಿದೆ.

ಮನೆ ನಿರ್ಮಾಣ ವಿಳಂಬ ಬೇಡ

ಬೆಂಗಳೂರು.ಜ.29- ಪವಾಹದಿಂದ ಮುನ್ ಕಳದುಕೊಂಡು ಸಂಕಷ್ಟ್ರೀರಾಗಿರುವ ಜನಂಗೆ ಮಾಗಳ ಮರುನಿರ್ಮಾಣವನ್ನು ಮೂರು ತಿಂಗಳಲ್ಲಿ ಪೂರ್ಣಗೊಳಸುವಂತೆ ಎಲ್ಲಾ ಜಿಲ್ಲಾಡಳಿತಗಳಾಗೆ ನಿರ್ದೇಶನ ನೀಡಲಾಗಿದೆ'ಎಂದು ಕೆಂದಾಯ ಸಚಿವ ಆರ್.ಅಶೋಕ್ ತಿಂಸಿದರು. ವಿಧಾನಸೌಧದ'ಲ್ಲಿಂದು ಎಲ್ಲಾ ಜಿಲ್ಲಾಲಕಾಂಗಳೊಂದಿಗೆ ವಿಡಿಯೋ

ವಧಾರ್ಗಧದಲ್ಲಿಯ ಎಲ್ಲಾ ಜಲ್ಲಾಲಾಗಳಿಂದು ವರಣದ ಸಂದರ್ಭವರ್ಷವರು ಪ್ರಭಾವತ್ತವರು ಸಂಭಾರತಿಯ ಮತ್ತು ಸಂಭಾರತಿಯ ಪ್ರತಿ ಸಂಭಾಗತಿಯ ಪ್ರತಿ ಸಂಭಾರತಿಯ ಪ್ರತಿ ಸಂಭಾರತಿಯ ಪ್ರತಿ ಸಂಭಾರತಿಯ ಪ್ರತಿ ಸಂಭಾಗತಿಯ ಪ್ರತಿ ಸಂಭಾಗತಿಯ ಪ್ರತಿ ಸಂಭಾರತಿಯ ಪ್ರತಿ ಸಂಭಾರತಿಯ ಪ್ರತಿ ಸಂಭಾಗತಿಯ ಪ್ರತಿ ನೀಡಲಾಗಿದೆ. ರಾಜ್ಯದಲ್ಲಿ 9,009 ಮಾಗಳ ನಿರ್ಮಾಣಕ್ಕೆ ಜಿಲ್ಲಾಧಿಕಾಂಗಳು ಆನುಮೋದನೆ ನೀಡಿದ್ದಾರೆ.

ಪೂರ್ಣವಾಗಿ ಹಾನಿಯಾದ ಮಾಗಿ 5 ಲಕ್ಷ ರೂ. ನೀಡಲಾಗುತ್ತಿದೆ. ಭಾಗಕ: ಇನಿಗೀಡಾಗಿರುವ ಮನೆಯನ್ನು ಕಡವಿ ಮರು ನಿರ್ಮಾಣ ಮಾಡಿಕೊಂಡರ 5 ಲಕ್ಷ ನೀಡಲಾಗುವುದು, ಮೆರ್ಬ್ನು ಮಾಡಿಸಿಕೊಂಡರೆ ಮೂರು ಲಕ್ಷ electrication is selected to



ಮಹಾಲಕ್ಷ್ಮಿಲೇ ಔಟ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಜಯರಾಮಯ್ಯ ಅದರು ಇಂದು ಕೇಕ ಕತ್ತರಿಸಿ ಹುಟ್ಟುಮೈ ಆಗರಿಸಿಕೊಂಡರು. ಶಾಸಕ ಕೆ.ಗೋಪಾಲಯ್ಯ ಶಜ್ರ ಕೋರಿದರು. ಪಾಲಿಕೆ ಸದಸ್ಯೆ ಹೇಮಲತಾ ಗೋಪಾಲಯ್ನ ಹಾಗೂ ನೂರಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

ಬೆಂಗಳೂರು,ಜ.29- ಒಎಫ್ಸ್ ಕೇಬಲ್ ಗೇಗೆ ಹಾಕುವ' ಶುಲ್ಕದ' ಮಾದ'ಂಯಲ್ಲಿ ಬಿಸ್ಕಾಂಗಿ' ಶುಲ್ಕ ಹಾಕಬೇಕುದುಮಾಜಿ ಮೇಯರ್ ಕಟ್ಟಿಸತ್ತನಾರಾಯಾ ಬ್ರಾಯಿಟರು.

ಪಾಲಿಕಿ' ಸ್ಥೆಯಲ್ಲಿ ಮಾತನಾಡಿದ' ಅವರು, ಬಿದ್ದಾಣಮರು ಪಾಲಿಕೆ ಜಾಗಮನ್ನು ಅಗಮ ಕುಬಗೆಕನ್ನು ಪಾಕುಪಾರೆ.

ತ್ರಾನ್ ವಾರ್ಯರ್ ಅಳವಡಿಸುತ್ತಾರೆ. ಒಎಫ್ಸ್ ಸಿ ಕೇಬಲ್ ಗೇಣೆ ಅಳವಡಿಸುವಂತೆ ಬೆಸ್ಕಾಂನವೆಂಗೂ ನಾವಣೆ ಚಾರ್ಜ್ ಮಾಡಬಾರದು ಎಂದು ಪ್ರಶ್ನಿನದರು ಬಿರುಪಿಕಿಯಲ್ಲಿ ನಾವು ಮಾಡರ್ ಸಾರ್ವಜನಿಕೆ ಹೆಟಕೊಟ್ಟಾರು ಬಿರುಪತ್ರಿಗಳು ತಿನ್ನು ಪ್ರಶ್ನಿನದರು

ಕಟ್ಟಡಗಳಿಗಾಗಿ ಬಿದ್ದಾಂಗೆ ಅಭಿವೃದ್ಧಿ ಶಬ್ಬ ಕೊಡುತ್ತೇವೆ. ಬಿಸ್ಕಾಂನವರು ಕೂಡ ಶುಲ್ಕ ಕಟ್ಟಲಿ ಬಿಡಿ ಎಂದು ಹೇಂದರು

ಕಡಕಗಳಿಗೆ ಪಾರ್ಮಾಚ್ ಮಾಡೀ ಯಾವ ಕುಕೇಂಗ ಯಾವ ಯಾವ ಕಡಕಗಳು ಹೋಗಬೇಕು ಎಂಬುದಕ್ಕ ಒಂದು ಶಾರ್ಮಾಚ್ ಮಾಡಿ ಎಂದು ಮಾಜಿ ಮೇಯರ ಮಂಜವಾಧ್ ರಶ್ಚಿ ವಾಲಿಕೆ ಸಭೆಯಲ್ಲಿ ಆಗ್ರಹಿಸಿದರು. ಸಭೆಯಲ್ಲಿ ಎಸೂತನಾಡಿದ' ಅವರು, ಯಾವ

state that was a second to a secretary ಎಂಬುದರ್ ಬಗ್ಗೆ ಒಂದು ಧಾರ್ಯಚ್ ಮಾಡಿ ಇಲ್ಲದೆ ಹೋದರೆ ಫೈಲ್ ಗೆನ್ನು ಹಿಡಿದುಕೊಂಡು ಕಚೇಂಗಣಿ ಅಲೆಯಬೇಕಾಗುತ್ತದೆ ಎಂದು ಹೇಂದರು. ಏರ್ಕ್ ಅರ್ಡರ್ ಆಗಿರುವ ಫೈಲ್ ಗೇನ್ನು ಹಿಡಿದು

ಅಲ್ಲಿ ವಿಲ್ಲಿಗೆ ಅಲೆಯುವುದಕ್ಕೆ ಆಗುವುದಿಲ್ಲ. ಇಂತನುವರ್ಗಿ ಅಧಿಕಾರಿ ಬಳಗೆ ಯಾವೆ ಯಾವ ಕೆಡಕ ಹೋಗಬೇಕು ಎಂಬುದರೆ ಬಣಿಧಾರ್ಮನ್ ಮಾಡಿ ಎಂದು ಅಯುಕ್ಷರಲ್ಲಿ ಮಂಜನಾಥ್ ರಶ್ವ ಆಗ್ರಹಿಸಿದರು.

ಪ್ರೋ ಲೀಗ್ ಗಾಲ್ಫ್ ಟೂರ್ನಮೆಂಟ್:ಫ್ಯಾನ್ ಜಾರ್ಟ್ ಈಗಲ್ಫ್ ಚಾಂಪಿಯನ್

ಬೆಂಗಳೂರು,ಜ.29- ಐಫಾರಾಮಿಡಿಸೈನ್ ಫ್ರಾನ ಬ್ರಾಂಡ್ ಆಗಿರುವ' ಫ್ಯಾನ್ ಬಾರ್ಟ್ ಒಡುತ್ತದೆದೆ ಫ್ಯಾನ್ ಬಾರ್ಟ್ ಈಗಿಲ್ಲ್ 319ರ ಕೊನೆಯಲ್ಲಿ ಮಾರ ಪ್ರೊ-ಲೀಗ ಟೂರ್ನವಹಿಚ್ನಲ್ಲಿ ಜಾಂಪಿಯನ್ ಆಗಿ ಹೊಂಹೊಮ್ಮಿತ್ತು.

ಈ ಪಂದ್ಯಾವಳ 4 ತಿಂಗಳ ಕಾಲಾವ'ಧಿಯಲ್ಲಿ ನಡೆಯಿತು. 8 ತಂಡಗಳು ಪುನಲ್ ನಲ್ಲಿ ಅಡಿದರು. ಫ್ಯಾನ್ ಜಾರ್ಟ್ ಈಗಲ್ 18 ಜನಪ್ಯಾಂಡಿಕ್ಕಾಪ್ ಆಟಗಾರರ ಆರುದ್ದರು. ಚೀರ್ಮ ಬ್ರಿಟಾನಿಯಾ ಬೌರ್ಬನ್ ವಿರುದ್ಧನ ಅಂತಿಮ ಮದ್ಯವನ್ನು 352 ಅಂಕಗಳೊಂದಿಗೆ ಗಲುವಿನ

ಪಟ್ಟ ತಮ್ಮದಾಗಿ ಚುಂಡರು ಈ ಗಲುವಿನ ಕುಂತು ತಮ ಖುತ್ತಿ ಹೆಚ್ಚುಗಳಿಗೆ ಪ್ರಾನ್ ಬರ್ಚ್ ನ ಸಂಸ್ಥಾನಕಮನ್ನ ನಿರ್ದೇಶಕ ಹಾಗೂ ನೇಡದ ಮಾಲೀಕ ಅನಿಲ್ ಲಾಲಾ ಚ್ಯೂಫಿಯನ್ನು ಗೆದ್ದಿದ್ದಕ್ಕೆ ನಾವು ನಿಜವಾಗಿಯೂ ಹಮ್ಮ ವಮತ್ತದ ಮತ್ತು ಗೆಲುವು ಸಾಧಿಸುವಲ್ಲಿ ನಮ್ಮ ತಂಡದ ಪ್ರಯತ್ನವನ್ನು ಪ್ರಕಾಶಿಸುತ್ತೇವೆ. ಹೇಡದಲ್ಲಿ ಅರುಣ್ ಒಂಜ್, ರಾಹುಲ್ ಭಲ್ಸ್ ಮತ್ತು ಪ್ರಹ್ನಾರ್ ರಾವ್ ಅವರುತಹಳುವು ಅರಾಧಾರು ಒಗಲ ಹ್ಯಾಡಿಕ್ಕಾರ್ ಆಟಗಾರವನ್ನು ಹೊಂದಿದ್ದು ಈಗಲ್ ತನಡವನ್ನು ಉನ್ನತ ಮಟ್ಟಕ್ಕೆ ತಲುಪಿಸಿದ್ದಾರೆ ಎಂದು ಹೇಗವರು.

ಹಾವೇರಿ. ₩.29-ಬಗರುಗಳನ್ನು ಕಳ್ಳತನ ಮಾಡುತ್ತಿದ್ದ eV ರನ್ನು ಬಂಧಿಸಿರುವ' ಬ್ರಾಡಗಿ ರಾಣಿ ಪೊಲೀಸರು 50 ಸಾವಿರಳ್ಳೂ ಅಧಿಕಮೌಲ್ಯದ'10 ಬಗರುಗಳನ್ನು

ಮುಂಜವಾದ ಗೋಟಾವರ (28) ಬಂಧಿತ ಬಗರು ಕಳ್ಳರು. ಇನ ಬಳಗನವೇಳೆ ದ್ವಚಕ್ತ ವಾಹನಗಳಲ್ಲಿ ಸಂಚರೀ ಗ್ರಾಮಗಳಲ್ಲಿ ಓಪಾಡುತ್ತ ಕಳ್ಳನಂತ್ರ ಹೊಂಚುಪಾಕುತ್ತಿದ್ದರು. ನಂತರ ರಾತ್ರಿ ವೇಳೆ ಗ್ರಾಮಕ್ಕ ನುಗ್ರಿ ಬಗರಾಗಳನ್ನು ಕಳ್ಳನನ

ಸಿಕ್ಕಿಬಿದ್ದಿದ್ದಾರೆ.

yaram, Riat No.45, Hesa sin Road, Opp. Ga mple, Chikkabi Main Rose, Chikubanana Emple, Chikubanana Bangalon-560 OK), hendy deda mit I have Lost the Original Sa Deed in Israeu of Parvathame executed by Saidhanabee, Bal & Hasina registered at S. Registrar, Bangalore North 1224-02002 Engine grejstreed 19224-02002 Engine grejstreed 19224-02002 Engine projected 19224-02002 Engine projected 19234-0202-03. If anyone for please inform to this Mobile 1 (1948-0400) Bab Su



Ador Fontech Limited
Royd office Bridge 7 Haudin Road
Bergalon, 500 507 Tol. (50b) 2556665. 75
Cent. investorspaces

NOTICE

🔖) ಹಾಸನ ವೈದ್ಯಕೀಯ ವಿಚ್ಚಾನಗಳ ಸಂಸ್ಥೆ, ಹಾಸನ (An Autonomous Institute of Govt. Of Karnataka) SRI CHAMARAI ENDRA HOSPITAL CAMPUS, HASSAN-S72001 Website: www.inine-hassan.org Proce/Vax No.0817-231509(21159) Koʻzljukati futir Autor (myr fie/G09)—24. Gottock. 27.01.2020

ಅಲ್ರಾಪದಿ ಮರು ಇ-ಟೆಂಡರ್ ಪ್ರಕಟಣೆ

ಕು: 27,01,2020 ವಿವರ: ಹಿಮ್ನ್ ಬೋಧಕ hant Factor VIII Injections ಮೃ ರಾಂಕ್ರ ಸಮುವಾರು, ನಡೆಯುವ ಒಲ್ಲೆ ಜ RE(6/2019-20, Carpos: 27.01.2020 Car ಅವರೃತಿಯದ Recombinant Factor VIII Injections ಮೈ ಅರಕ್ಷಾಧಿ ಮರು – ಅರಿತಂದ ಮೂಲಕ ಸಂಬಂದು ಮಡೆಯುವ ಬಸ್ಸೆ ಅರಕ್ಷಿಗೆ ಮೂಲಕ ಅರ್ಜಿ ಸಕ್ಷಿಸಲು ದಿನಾಂಕ: 29.81.2020 TO 12.82.2020, ಅರವಾದ ಮೊತ್ತ 39.00 ಅರ್ಥನಾಗು ಮುಂದೆ ಮತ್ತು 78000-00 ಕ-ಬಿಡುವರ್ ಸಕ್ಷಿತೆಯ ದಿನಾಂಕರಣನ್ನು ಮಾಗು ಅವರ ವಿವರಗಳನ್ನು ಕಾರ್ಗಾಟಕ ಸರ್ಕಾದ ಧ್ವರಿಯ ದಿನಾಂಕರಣನ್ನು ಮಾಗು ಅವರ ವಿವರಗಳನ್ನು ಕಾರ್ಮಾಟಕ ಸರ್ಕಾದ – ಜಿಲ್ಲೆಯಲ್ಲಿ ಸರ್ಕಾರಿಯ ನಿನ್ನೆ ಸಕ್ಷಿತ್ರಿಯ ದಿನಾಂಕರ್ನ ಸ್ಥೆಗಳನ್ನು ದಿನ್ನೆ ಪ್ರತಿಸ್ಥೆಯ ದಿನ್ನೆ ಸರ್ಕಾರಿಯ ಮುಂದು ಸಕ್ಷಿತ್ರವಾಗಿ ಬಿನ್ನೆ ಸರ್ಕಾರಿ ಬಿನ್ನೆ ಸರ್ಕಾರಿಯ ಮುಂದು ಸಕ್ಷಿತ್ರವಾಗಿ ಬಿನ್ನೆ ಸರ್ಕಾರಿ ಬಿನ್ನೆ ಸರ್ಕಾರಿ ಬಿನ್ನೆ ಸರ್ಕಾರಿಯ ಮುಂದು ಸಕ್ಷಿತ್ರವಾಗಿ ಬಿನ್ನೆ ಸರ್ಕಾರಿಯ ಪ್ರತಿಸ್ತಿತ್ರವಾಗಿ ಸರ್ಕಾರಿಯ ಪ್ರತಿಸ್ತಿತ್ರವಾಗಿ ಸರ್ಕಾರಿಯ ಪ್ರತಿಸ್ತರೆಯ ಪ್ರತಿಸ್ತಿತ್ರವಾಗಿ ಸರ್ಕಾರಿಯ ಪ್ರತಿಸ್ತಿತ್ರವಾಗಿ ಸರ್ಕಾರಿಯ ಪ್ರತಿಸ್ತರೆಯ ಪ್ರತಿಸ್ತಿತ್ತವಾಗಿ ಸರ್ಕಾರಿಯ ಪ್ರತಿಸ್ತಿತ್ತವಾಗಿ ಸರ್ಕಾರಿಯ ಪ್ರತಿಸ್ತರೆಯ ಪ್ರತಿಸ್ತಿತ್ತವಾಗಿ ಸರ್ಕಾರಿಯ ಪ್ರತಿಸ್ತಿತ್ತವಾಗಿ ಸರ್ಕಾರಿಯ ಪ್ರತಿಸ್ತರೆಯ ಪ್ರತಿಸ್ತಿತ್ತವಾಗಿ ಸರ್ಕಾರಿಯ ಪ್ರತಿಸ್ತಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷೆಟ್ ಸರ್ಕ್ಷಿತ್ತವಾಗಿ ಸರಕ್ಷಕ್ಷವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರ್ಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತಿತ್ತಿತ್ತವಾಗಿ ಸರಕ್ಷಿತ್ತವಾಗಿ ಸರಕ್ಷಿತಿತ ಕಂಪರ್ಕಿಸುವಂದಾಗಿದೆ. xಹಿ/- ನಿರ್ದೇಶಕರು, ಹಾಸನ ವೈದ್ಯಕೀಯ

PUBLIC NOTICE

It is hereby notified that, my clients have e into an agreement to purchase the Sci Property, from its owner: Smt.MAHESH W/o Sri.K.Raju, residing at: No.45, 2" Cro Main, Brundavannagar, Bangalore-560029.

Apart from the aforesaid owner, if any other person/s, have any manner of right, title, interest or claim or charge or lien over the Schedule property or otherwise have any lawful objection/s for saie of the Schedule property by the aforesaid person, they are hereby called upon to file their objections in writing, along with the photocopies of documents on which they rely, with the undersigned, within 14 days from the date of publication of this notice. Objection/s received thereafter will not be binding on my clients.

SCHEDULE

All that piece and parcel of the residential property bearing. Municipal. No. 8, PID. No. 66-136-8, measuring East to West 30 ft and North to South on the Eastern Side 50 ft, on the Western Side 52 ft, with a building thereon, situated at Kaveri Layout HBCS, Taverelkere Village, Suddaguntepalya, Bangalore and bounded on:
East by Side No.9
West by Side No.9
West by Private Land

North by Private Land South by : Road

Sd/- S.F.Goutam Chand

didition for the point of the found for the

ವಿರೋಧಿಸಿ ಕೂಡಲೇ ನಿರ್ಣಾಯವನು ವಾವಳ ಮೇಯುವಂತೆ ಬಾವಿಗಿಂದು

ವೃತಿಪಕ್ಷಮಾರು ಅನಾಗುಧಾನ ವೃಕ್ಷಮಾಬದು ಇವಕ್ಕೆ ವೃತ್ತಿಯಿಬದ ಆಯುಕ್ತ ಅನಿಲ್ ಕುಮಾರ್ ಈ shooth s

🗖 ಮೊದಲನೆ ಪುಟದಿಂದ

ליליינול בילב בילים ליליבויי

ಸ್ಟ್ರಾಂಡ್ ಕಾರ್ಯನಗಳನ್ನು ಇದುವರಿಗೆ ಸಮರ್ಪಕವಾಗಿ ಅನುಷ್ಟಾಸವಾಗಿಲ್ಲ ಎಂಬ ಆರೋಪಗಳು ಕೇಂಬರುಕ್ತಿವೆ. ಇನ್ನು ಪರುಂದೆ ಸಮರ್ಪಕವಾಗಿ ಕಾನೂನುಗಳನ್ನು ನಗೊಂಸಲು ಅಧಿಕಾರಗಳು ಪ್ರಾಮಾಣಕ ಪ್ರಯತ್ನೆ

ಕಾರ್ಮಿಕ ಕಲಾಣ ಮಂಡಳಿ ಸಂಗಹಿಸಿದೆ. ಮಂಡಳ 2162 ಲಕ್ಷ ಕಾರ್ಮಿಕರನ್ನು ನೋಂದಾಯಿಸಲಾಗಿದೆ. 4.57 ಲಕ್ಷ ಕೆಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ವರ್ಗದವರನ್ನು

ಕಾರ್ಯಕ್ರಮಗಳನ್ನು ಅನುದ್ಯಾನಗೊಳಸುವ ಸಿಪಾಲ್ಡಾಯನ್ನು ಪಹಿಸಲಾಗಿದೆ ಎಂದರು

ಸಂಪರ್ಕ ಇಲಾಖೆಯ ಕಾರ್ಯವರ್ತಿ ವರಣವಾಣ್ಣನ, ನಿರ್ದೇಶಕ ಕ್ರೀನಿವಾಸ್, ನಿರ್ಮಾಣ ಸಂಸ್ಥೆಯ ಸುರೇಶ್ ಪಂ, ಎನ್.ಪಿ.ಸ್ವಾಮಿ ಸೇರಿದಂತೆ ಕಾರ್ಮಿಕ ಸಂಘಟನೆಯ .ಇದು ವಾಲ್ಗೋಡಿದ್ದರು

ತೆರಿಗೆ ವಾಪಸ್

ಇದೇ ಹೊರೆಯಾಗಿದೆ. ಇದರ ಜೊತೆಗೆ ಶೇ. 2ರಮೈರೂರಾಂಗೆ ಕರ್ ಹಾಕುವ ಮೂಲಕ್ಕೆ ಗಾಯದ ಮೇಲೆ ಬರೆ ಎಳೆಯಲು ಹೊರಸಿದ್ದೀರಿ. ಕೂಡಲೇ ಇದನ್ನು ವಾವರ್ ಮಾಯಿರಿ ಎಂದು

ಸಾರಿಗೆ ತರಿಗೆ ವಿಚಾರವನ್ನು ಸದ್ಯಕ್ಕೆ ಕೈ ಬಡಲಾಗಿದೆ' ಎಂದು

ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆ ನಡಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದರು

ದೇಶದ್ಕೋಹ ಪ್ರಕರಣ

ಅಂಗಸಂಸ್ಥೆಯಾದ ಶಾಹಿನ್ ಶಾಲಾ ಅಡಳಿತ ಮಂಡಳ ವಿರುದ್ಧ ಬೇದರ ದಾಖಲಿಸಿದ್ದಾರೆ. ಬೇದರ್ ಪೂಲೀಸರು ರಾಷ್ಟ್ರ ದ್ರೋಪ ಪ್ರಕರಣ

ದಾಖಲಿಸಲಾಗಿದೆ.

ಇದೀಗ' ಶಾಲಾ ಮಂಡಳ ವಿರುದ್ಧ' ಏರ

ಕೊಟ್ಟು ವಿದ್ಯಾರ್ಥಿಗಳನ್ನು ವಿಚಾರ'ನಗೊಳಪಡಿಸಿದ್ದರು. ಗಣರಾಜ್ಯೂಣವರ ದಾರಂದು ಸಿಎಎ ಹಾಗೂ ವರ ಎರುದ್ದ ಏಕ್ಕಾರದ ಘೋಷಣಗಳನ್ನು ಕೂಗಲು ಹೇಳಿಕೊಟ್ಟದರು ಯಾರು? ಹೀಗೆ ಹೇಳುದಂತೆ ಶಕ್ತಿಕರು ಹೇಳಿದ್ದರೇ? ಪ್ರಧಾನಿ ಎರುವ ಏಕೆ ಇಂಥ ಅವರ್ಷೀನಾಕಾಂ ಹೇಳಕೆ ನೀಡಿದ್ದೀಂ

ಮೇಲ್ಕೋಟಕ್ಕೆ ಶಾಲಾ ಆಡಳಿತ ಮಂಡಳಿ ನಿಯಮ ಇಲಂಪಿಸಿರುವುದು ಕಂಡು ಬಂದ ಹಿನಲಯಲ್ಲಿ ಎಫ್ ದು ಕಂಡು ಬಂದ ಹಿನ್ನಲಯಲ್ಲಿ ಎಫ್ಐ ಆರ ದಾಖಲಿಸಲಾಗಿದೆ.

ದಿನಾಚರ'ಣ' ಹಿನ್ನ'ಲೆಯಲ್ಲಿ ಬೀದರ್ನನ'ಲ್ಲಿರುವ' ಶಾಹಿನ್ ಶಾಲೆಯಲ್ಲಿ ಸಿಎಎ ಹಾಗೂ ಎನ್ಸ್ಆರ್ ವಿರುದ್ಧ ದಿಕ್ಕಾರದ ಘೋಷಣಗಳನ್ನು ಕೂಗಬೇಕುದು ಕಲವರು ವಿದ್ಯಾರ್ಥಿಗಳಿಗೆ ಪ್ರಚೋಡಾ' ನೀಡಿದ್ದರು ಎನ್ನಲಾಗುತ್ತಿದೆ

ಯಾವುದೇ ಕಾರಣಕ್ಕೂ ನಾವು ಸಿಎಎ ಹಾಗೂ ಎನ್೩ಆರ ನ್ನು ಒಪ್ಪವುದಿಲ್ಲ. ನಿಮ್ಮೆ ಮನಗೆ ಯೂರಾದರೂ ಬಂದು ಇಖಲೆಗೆಕನ್ನುಕೇಂದರೆ ಕೊಡಬೇಡಿ, ನಾವು ಈ ಕಾಯ್ಕೆಯನ್ನು

ದಮಲಗಣಪೂರ್ಣದ ಕೂಡಬಡ್ಡ ನವು ಈ ಕಂಪ್ರಯಾವ ಪರೋಧಿಸುತ್ತಣೆ' ಎಂದು ವಿದ್ಯಾರ್ಥಿಗಳು ಕೊಗಿದ್ದರು ಚಪ್ರಲಿಯಲ್ಲಿ ಹೊಡೆಯುತ್ತೇವೆ: ಕೇವಲ ಕೇಂಪ್ರ ಸರ್ಕಾರದ ವಿರುದ್ಧ ಕೂಗಿದ್ದರೆ ಪ್ರಕರಣ ಇಷ್ಟು ಗಂಭೀರತ ಮಾದುಕೊಳ್ಳುತ್ತಿರಲಿಲ್ಲ. ಒಂದು ಹಂತದಲ್ಲಿ ವಿದ್ಯಾರ್ಥಿಗಳು ನಮಿವರನ್ನು ಒಂದು ಯಾವ್ಯದಾದರೂ ಅವಿಕಾರಿಗಳು ಒಂದು ದುಕ್ಕಾರ್ಯಕ್ಕೆ ಕೇಂದರ್ ಚಪ್ಪರಿಯಲ್ಲಿ ಹೊಡೆಯುತ್ತೇವೆ. ಎಂದು ವಿದ್ಯಾರ್ಥಿಗಳು ದಿಕ್ಕಾರದ ಘೋಷಣಗಳನ್ನು

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು ಹರಿತ ಸಾರ್ವಹತ್ತಿ ಪರಾರ್ಥಾಗಿ ಬ್ರಕ್ಷಾಗಿ ರ ತನ್ನಾನೆ ಕೆಲವು ಹೊತೆಗೆ ಪ್ರಧಾನಿ ಪರೀಂದ್ರ ಮೋದಿ ವಿರುದ್ಧ ಕೆಲವು ಆಕ್ಷೇವಾರ್ಪ್ ವರ್ಷಗಳನ್ನು ಬಳಿಸಿದ್ದರು, ಇದು ಸಾರೂಜಕೆ ಜಾಲತಾಣಗಳಲ್ಲಿ ಪುರತ್ ಆಗುತ್ತಿದ್ದಂತೆ ಎಂದಿಕಿ ಹಾಗೂ ಹಿಂದೂದರ ಸಂಘಟಾಗಿಳು ಶಾಲಾ ಆಶೇಶ್ ಮಂಡಳಿ ವಿರುದ್ಧ ಹಿಂದೂದರಸುಘಟನ ಶಿಸ್ತುತ್ತಮ ಜರುಗಿಸುವಂತ ಪ್ರತಿಭಟನೆ ನಡಗಿದ್ದರು.

ಪ್ರಕರಣ ಕುಂತಂತಿ ಬೀದರ್ ಎಸ್ಪ್ ಟಿ.ಶೀರರ ಪ್ರತಿಕ್ರಿಯಿಸಿದ್ದು, ನಾವು ಕಲವು ವಿದ್ಯಾರ್ಥಿಗಳನ್ನು ಪ್ರತಿಕ್ರಿಯಿಸಿದ್ದು, ನಾವು ಕಲವು ವಿದ್ಯಾರ್ಥಿಗಳನ್ನು ಪಾಲಯಲ್ಲೇ ವಿಚಾರಣೆಗೊಳಪಡಿಸಿದ್ದವು, ಇವರಲ್ಲಿ ಶಿಕ್ಷಕರು ಇಲ್ಲವೇ ಬೇರೆಯವರ ಕೈರಾಡವಿದೆ ಎಂಬ ಕುರಾಣಕ ಮಾಹಿತಿ ್ಯಾರ್ಥ ಚರಾಯವರ ಕೃತಾರವದ ಎಂಬ ಕುರುತತೆ ಮಹಿತಿ ಕೆಲೆ ತಾಕಿವೈಮ ಕೆಲವು ವಿದ್ಯಾರ್ಥಿಗಳಿಗೆ ಅನಗತ್ವವಾಗಿ ಪ್ರಚೋದನೆ ನೀಡಲಾಗಿದೆ. ಸಂಪೂರ್ಣ ತಮಿತ ನಡಿಸಿ ಕೊತ್ತಪ್ಪರ ಮೇಲೆ ಕಾನೂನಿನ ಪ್ರಕಾರದೇ ಶಿಕ್ಷೆ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ಭಯಂಕರ

ಆರೋಗ್ಯ ಇಲಾಖೆ ಗಂಭೀರ' ಎಚ್ಚರಿಕೆ ನೀಡಿದೆ. ವೆಡ್ಡಿ ಕೊರೊನಾ ವೈರೆಸ್ ದಾಂ ಮುಂದುವರದಿದ್ದು, ಈ ಮಾರಕ ಸೋಕಿಗೆ ಬಲಿಯಾದವರ ಸಂಖ್ಯೆ 150ಕ್ಕೆ ಎಂದೆ.

ಅಲ್ಲದೆ ಮತ್ತೆ 6000 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿ ಕೊಂಡಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಆಶಂಕವಿಡೆ.

ಕೊಡಿದ್ದು,ಸಾವಾ ಸಾಪ್ಯ ಪ್ರಾಪ್ತಾನ್ಯ ವೇಗವಾಗಿ ವ್ಯಾಪಿಸುತ್ತಿರುವ ಈ ರೋಗಕ್ಕೆ ಕಡಿವಾಣ ಪಾಕಲು ಚೀನಾ ಸರ್ಕಾರ' ಶುರ್ಶು ಕ್ರಮಗಳೊಂದಿ! not be be ಸಮಿಂ'ನೀಪಾದಿಯ ಹೋರಾಟದ' ಹೊರತಾಗಿಯೂ ವೈರ್ಸ್ ನ ಕಬಂಧ ಬಾರ್ಮಗಳು ವಿಸ್ತಂಸುತ್ತಿವೆ. ಹೋಸವಾಗಿ ಸೋಂಕು ಕಾಣಿಸಿಕೊಂಡವರಲ್ಲಿ 2550 ಮಂದಿಯ ಸ್ಥಿತಿ ಚಂತಾಜನಕವಾಗಿದ್ದು, ಪರಿಸ್ಥತಿಯ ಭಯಾನಕತೆಗೆ ನಾಕಿಯಾಗಿದ

ಸಾಕ್ಷಯವಾದ.
10 ರಾಗಗಳಲ್ಲಿ ಮತ್ತಮ್ಮ ಭಯುಕರ್ ಸ್ವಿಟ ಕೊರೊಣ ವೈರ್ಕ ದಾಣ ಇದೇ ವೀಗಿದಲ್ಲಿ ಮುಂದುವೆಂದರೆ ಚನಾದಲ್ಲಿ ಮುಂದು 10 ರಾಗಗಳ ಪ್ರಾರಂಭಿ ಮತ್ತುವ ಮತ್ತುಮ ಭಯವಕ ತುಳಿ ತುಂಬರೆಯ್ಯ ನಿಂಗಳಿಗೆ ಮಾರ್ಯ ಸಾಕ್ಷನೆ ಮತ್ತು ಮತ್ತುವ ಮತ್ತುಮ ಮತ್ತು ಸಾಕ್ಷನೆ ಮುಂದು ಪ್ರತಿಕ್ಕಾಗೆಂದ ಎಂದು ಇದೇ ಸಂಖ್ಯೆ ಹೆಚ್ಚಾಗೆಂದ ಎಂದು ಆರೋಗ್ಯ ಇಲಾಖೆ ಗುಲ್ಲರ್ ಎಲ್ಲೆಂತೆ ನೀಡಿದೆ.

ಡಡಿ ಬೆರ್ಗನ ಕೇಂದಲಿಂದು ಪ್ರಹಾನ್ ಮಂತ್ರ ಸೇಂದಂತೆ ಒಟ್ಟು 24 ಪ್ರಾಂತೀಯ ಪ್ರವೇಶಗಳ ಲಕ್ಷಾಂತರ ಜನರು ವರ್ಷಗಳಲ್ಲೇ ಗ್ರಹಬಂಧನಕ್ಕೆ ಒಳಗಾಗಿದ್ದಾರೆ. ನಗಶ ಮತ್ತು ಪಟ್ಟಣ ಪ್ರದೇಶಗಳಲ್ಲಿ ಅಘೋಷಿತ' ಬಂದ್ ವಾತಾವರಣ ರ್ಷಣವಾಗಿದೆ.

ಆಹಾರ ಮತ್ತು ನೀರು ಪೂರೈಕೆ ಕ್ರಮೀಣ ಕಡಿಮಯಾಗುತ್ತಿದ್ದು, ಮತ್ತೊಂದು ಗಂಭೀರ ಸಮಸ್ಯೆಗ ಕಾರಣವಾಗಿದೆ.

ಕೊರೊನಾ ವೈರಸ್ ಸೋಂಕು ಭಾರತಕ್ಕೂ ಕಾಲಿದುವ'ಭೀತಿ ಹಿನ್ನಲೆಯಲ್ಲಿ ವೇಶದಾದ್ಯಂತ ತೀವ್ರ ಕಟ್ಟಿಸ್ಟರ್ ವಹಿಸಲಾಗಿದೆ. ಬೆಂಗಳೂರು ಸೇರಿ ವೇಶದ ವಿವಿಧದ ಚೀನಾದಿಂದ ಬಂದ ಪ್ರಯಾಣಿಕರ್ ಮೇಲೆ ನಿಗಾ ಇಡಲಾಗಿದ್ದು, ಅವರನ್ನು ಪರೀಕ್ಷೆಗೆ ಒಳವಡಿಸಲಾಗಿದೆ.

ವಿವಿಧ ದೇಶಗಳಲ್ಲೂ ಸೋಂಕಜ ಚೀನಾದ ಪ್ರಪ ರಿಯಲ್ಲಿ ವಿದರಲು ಕಾಣಿಸಿಕೊಂಡ ಕರೋನಾ ಸೋಂಕು ವಿಶ್ವದ ಅನೇಕ ದೇಶಗಂಗೂ ಹೆಣ್ಣಮ್ಮ. ಅತಂಕ ಸೃಷ್ಟಿದ. ಚೀನಾಗಿ ಪ್ರವಾಸ ಕೈಗೊಳ್ಳದಂತೆ ವಿಶ್ವದ ಬಹುತೀಕ

ಎಲ್ಲ ರಾಷ್ಟ್ರಗಳೂ ತನ್ನ ನಾಗಂತಂಗೆ ಸ್ಪಷ್ಟ ಸಂಚನಿ ನೀಡಿದೆ. ಅಲ್ಲದೆ, ಚಪಾದಲ್ಲಿ ಸಿಲುಕಿರುವ ತನ್ನ ಪ್ರಜಗಗನ್ನು ನಾವಳ

ಕರಿಗೆ ಚಿನ್ನವ ಪ್ರಕ್ರಿಯೆಯನ್ನೂ ಆರಂಭಿಸಿದೆ: ಭಾರತಿವ್ಯೂ ಸಹ ಚೀನಾದಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವವೀಶಕ್ಕೆ ಕರಿತಿರುವ ಪ್ರಕ್ರಿಯೆಯನ್ನು ಚುರುತುಗೊಂಸಿದೆ ಎಂದು ವಿದೇಶಾಂಗ ವೃವತಾರಗಳ

ಕೆಟ್ಟಡ್ ಮುತ್ತು ಇತರ್ ನಿವರ್ಭಣ ಕಾರ್ಮಿಕರಿಗೆ ಮಾಡಬಹು ಎಂದರು.

ಕಾರ್ಮಿಕರ್ ಸುರಕ್ಷನೆ, ಅರೋಗ್ಯ ಹಾಗೂ ಮಕ್ಕಳ ಶಿಕ್ಷಣ, ಸೇಂದಂತೆ ಕಲ್ಲಾಣ ಸೇಲಭ್ರಗಳನ್ನು ಉತ್ತಮವಡಿ ಸುವ ೧೬ಫ್ರಲ್ಲಿ ಆಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾಂಗಣಗೆ ಸೂಚಿಸಿದರು. ಇದುವರೆಗೆ 6500 ಕೋಟಿ ರೋಗೂ ಹೆಚ್ಚು ಸರಸ್ಸು ಕಟ್ಟಡ

ಫಲಾನುಭ'ವಿಗಳನ್ನಾಗಿ ಗುರುತಿಸಿದ್ದು, 64,126 ಕೋಟಿ ರೂ.ಗಳನ್ನು ಕಲ್ಕಾಣ ಕಾರ್ಯಗಳಿಗೆ ಬಳಸಲಾಗಿದೆ.

4,71 ಕೆ ಸಂಸ್ಥೆಗಳು ನೀಡರಾಯುವದ್ದು, 4,345 ಸಂಸ್ಥೆಗಳ ಪಂಶೀಲನ' ನಡಗಿ ಸುಮಾರು 97 ವೇಚಾದ್ದಮ ದಾಖಲಿಸಲಾಗಿದೆ.72 ಪ್ರಕರಣಗಳಲ್ಲಿ ದಂಡ' ವಿಧಿಸಲಾಗಿದೆ.

ಕಾರ್ಯನಾಗಳು, ಬಾಯ್ಲರ್ಗಗಳು, ಕೈಗಾರಿಕಾ ಸುರಕ್ಷಿಕೆ ಮತ್ತು ಎರ್ಲಾಕ್ಕೂ ಭಾರ್ಕತ್ತಿ ಪ್ರಾತ್ರ ಕರ್ಯಟಿಕೆ ಸಂಗಂರ್ಗದ ಪ್ರತ್ಯ ರಮಾಟ್ರಾಣ ಅವುಜಲ್ಲೂ ಕುಡಿ ಹುತ್ತು ಬರುತ್ತು ಕಾಣಿಗೆ ಬರುತ್ತಿಗೆ ಸಂಗಂರ್ಗದ ಪ್ರಶ್ನೆ ಸಂಗಂರ್ಗೆ ಬರುತ್ತಿಗೆ ಸಂಗಂರ್ಗದ ಪ್ರಶ್ನೆ ಸಂಗಂರ್ಗೆ ಬರುತ್ತಿಗೆ ಸಂಗಂರ್ಗದ ಪ್ರಶ್ನೆ ಸಂಗಂರ್ಗದ ಪ್ರಶ್ನೆ ಸಂಗಂರ್ಗದ ಕುಡಿ

ಶಂಗಳುಯಲಿ ಕಾರ್ಮಿಕ, ವಾರ್ತಾ ವರ್ಯ ಸಾರ್ವಜನಿಕ

ಆಗನಿವು ಆಕ್ಷಿಪಿಸಿದ್ದಿಂ. ಜನಂಗಹೂಲೆಯಾಗುವರದು ಬ ಹಿನ್ನಲೆಯಲ್ಲಿ ಈ ತೆಂಗುಮನ್ನು ನಾವು ಪಾರ್ವ ಮಾದಿದ್ದವು. ಈಗಾಗಲೇ ನಗರದ ಜನತೆ ಶೇ.24ರಮ್ಮಿತೆಂಗೆ ಕೆಟ್ಟುಕಿದ್ದಾರೆ.

ಆಗಹಿಬಾರು ಕಾಂಗ್ರೆಸ್ ಸದಸ್ಯರು ಬಾವಿಗಿನದು ಭೂ ಸಾರಿಗೆ ಕರ ವಸೂಲಿ ಮೀರ್ ಕ್ಷಿನಿಯಮೇಶ ಒತ್ತಾಯಿಸಿ ಪ್ರತಿಭಟನೆಗೆಯುಂದಾದಾಗ ವರೀಯರ್ ಗೌತಮ್ ಕುಮೂರ್ ಪ್ರತಿಭಟನೆಗೆ ಮಡೆದು, ಭೂ

ಬೀದರ್ನನೆ ಪ್ರತಿಷ್ಠತೆ ಶಾಹಿನ್ ಗ್ರೂಪ್ ಶಿಕ್ಷಣ ಸಂಸ್ಥೆಯ

ದಾಖರುವಲ್ಲದೆ. ಶಾಲಾ ಆಡಳಿತ' ಮಂಡಳಿ ವಿರುದ್ಧ ಸಕ್ಷನ್ 124.2(ದೇಶರನ್ನೀತ್ರು, 59.4(ಶಾಂತಿ ಕರಡುವುದರು), 59.5(2) (ದ್ವೇಮನ್ನು ಉತ್ತೇಜಸುವಿತ್ರ), 153.2(ಕೋಮುದ್ಧೇವ ಉತ್ತೇಜಸುವುದು) ಸೇಂದಂತ' ಹಲವು ಪ್ರಕರಣಗಳನ್ನು

ದಾಖಲಿಸಿರಂಡ್ ಬೀಡರೀನ್ ಪೂರೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಿರಣಿ ನೀಡರಿದ್ದರೆ ಕಾನೊನಿನ ಪ್ರಕಾರ ಶಿಕ್ಷೆ ತಗೆದುಕೊಳ್ಳಲಾಗುತ್ತದೆ ಎಂದು ಎಲ್ಲಿಸಿಸಿದ್ದಾರೆ. ಕಳಿದ ಮೂರು ದಾಗಳಿಂದ ಪೂಲೀಸರು ಶಾಲೆಗೆ ಭೀಟ

ಎಂಬುದು ಸೇರಿದಂತಿ ಹಲವು ಪ್ರಜ್ಞೆಗಳನ್ನು ಮುಂದಿಟ್ಟದ್ದರು.

ಪ್ರಕರಣದ ಹಿನ್ನೆಲ್: ಛಾನುವಾರ' ಗಣರಾಜ್ಯೋತ್ತವರ

ಟಗರು ಕಳ್ಳರ ಸೆರೆ

ವಶವಡಿಸಿಕೊಂಡಿದ್ದಾರೆ. ಪಕೀರವು ಗೋಟನವರೆ (34).

ಮಾಡುತ್ತಿದ್ದರು. ಕದ್ದ ಬಗರುಗಳನ್ನು ಮರಾಟಕ್ಕೆ ಸಾಗಿಸುವ ವೇಳ ಪೊಲೀಸು ಕೈಗೆ

LOST DOCUMENTS

Place: Bengakuru Cate: 25-01-2020 Company Sec